

**DIAGEO**

INDIA

United Spirits Limited

Registered Office:

UB Tower

#24 Vittal Mallya Road,

Bengaluru 560 001

Tel: +91 80 4544 8000

Fax: +91 80 3985 6862

[www.diageoindia.com](http://www.diageoindia.com)

26<sup>th</sup> January 2022

BSE Limited  
Listing Department  
Dalal Street,  
Mumbai 400 001  
Scrip Code: 532432

National Stock Exchange of India Limited  
Exchange Plaza, C-1 Block G,  
Bandra Kurla Complex,  
Bandra East, Mumbai- 400051  
Scrip Code: MCDOWELL-N

Dear Sirs,

**Sub: Newspaper publication – Unaudited financial results for the quarter and nine months ended 31<sup>st</sup> December 2021**

In accordance with the captioned subject, copies of the newspaper advertisement published on 26<sup>th</sup> January 2022 in 'Business Standard' and 'Prajavani' are enclosed.

This is for your Information and records.

Thank you,

For United Spirits Limited

Mital Sanghvi  
Company Secretary

Encl: as above



**GOLKUNDA DIAMONDS & JEWELLERY LTD**  
CIN No. L30910MH1999PLC026725  
Regd. Office: G-30, Gems & Jewellery  
Complex II, Seepz, Andheri (E), Mumbai 400 096

UNAUDITED FINANCIAL RESULTS FOR THE QUARTER AND NINE MONTHS  
ENDED 31<sup>ST</sup> DECEMBER 2021

Particulars	Quarter ended		Nine Months ended	
	31-Dec-21	31-Dec-20	31-Dec-21	31-Dec-20
Total Income from operations (net)	6,080.60	5,266.44	17,769.84	15,456.16
Net Profit/(Loss) for the period (before Tax & Extraordinary Items)	325.01	36.88	658.16	658.16
Net Profit/(Loss) for the period (after Tax & Extraordinary Items)	325.01	36.88	658.16	658.16
Net Profit/(Loss) for the period (after Tax & Extraordinary Items) (Face Value Rs. 1/- per share)	251.01	28.59	496.16	496.16
Other Comprehensive Income for the period	6.13	14.02	6.38	6.38
Total Comprehensive Income for the period (Comprising Profit/Loss) for the period (after tax) and Other Comprehensive Income (after tax)	257.14	40.61	498.54	498.54
Equity Share Capital	696.41	696.41	696.41	696.41
Earnings Per Share (EPS) (Face Value Rs. 1/- each)	3.60	0.38	7.07	7.07
(a) Basic	3.60	0.38	7.07	7.07
(b) Diluted	3.60	0.38	7.07	7.07

Note -  
1. The above results have been reviewed by the Audit Committee and approved by the Board of Directors at their meeting held on 25th January 2022.  
2. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly/Annual Financial Results are available on the Stock Exchange websites (www.bseindia.com) and the company website (www.golkunda.com).  
3. The result has been prepared in accordance with the Indian Accounting Standards ("Ind AS") as prescribed under section 133 of the Companies Act, 2013 read with relevant rules issued there under.  
4. The above financial result has been compared to "Limited Review" by the Statutory Auditor of the Company.  
5. The Provision for Deferred Tax will be made at the end of the financial year.  
6. Raw Materials & Finished Goods are valued at lower of cost and net realisable value.  
7. Figures of previous periods are not re-opened wherever necessary.  
8. Company operates in single business segment i.e. manufacturing and sale of Gems & Jewellery.  
9. The above figures are in lakh except EPS.

For Golkunda Diamonds & Jewellery Ltd  
Sd/-  
Kamrunnisa Darda  
(Chairman)

Place: Mumbai  
Date: 25th January, 2022

**MPS INFOTECNICS LIMITED**  
CIN: L30007DL1999PLC131190  
Regd. Office: 70/3, Anurachal Building, 19 Barakhamba Road, New Delhi-110001

Extract of Unaudited Financial Results (Consolidated) for the Quarter and Nine Months ended December 31, 2021  
(INR in Lacs)

S. No.	Particulars	Quarter ended		Nine Months ended		Year Ended
		31-Dec-21	30-Sep-21	31-Dec-20	31-Dec-20	
1	Total Income from operations (net)	10.21	12.83	9.03	31.38	41.48
2	Net Profit/(Loss) from ordinary activities before tax	(54.48)	(140.76)	(136.22)	(321.58)	(420.82)
3	Net Profit/(Loss) from ordinary activities after tax	(43.29)	(129.46)	(132.92)	(288.01)	(342.92)
4	Total Comprehensive Income for the period (Including Tax)	(42.85)	(129.03)	(133.23)	(286.71)	(341.97)
5	Equity Share Capital	37,744.37	37,744.37	37,744.37	37,744.37	37,744.37
6	Reserves excluding Revaluation reserves (i.e. Other equity)					6470.84
7	Earning Per Share (Basic)	(0.001)	(0.003)	(0.004)	(0.008)	(0.011)
8	Earning Per Share (Diluted)	(0.001)	(0.003)	(0.004)	(0.008)	(0.011)

Note:  
1. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the Stock Exchange websites www.bseindia.com and www.nseindia.com and on the Company's website www.mpsinfotec.com.

2. The key standalone financial information are as under:

Particulars	Quarter ended		Nine Months ended		Year Ended
	31-Dec-21	30-Sep-21	31-Dec-20	31-Dec-20	
Total revenue from operations	93.68	13.45	9.06	115.56	50.02
Profit before tax	(54.48)	(140.76)	(136.22)	(321.58)	(420.82)
Profit after tax	(43.29)	(129.46)	(132.92)	(288.01)	(342.92)

3. The above results have been reviewed and recommended to the Board of Directors by the Audit Committee and subsequently approved by the Board of Directors at its meeting held on 24th January, 2022.

For MPS Infotecnics Limited  
Sd/-  
Peeyush Kumar Aggarwal  
Chairman  
DIN: 00990423

Place: New Delhi  
Date: 24/01/2022

**FORM NO. NCLT-3A**  
**ADVERTISEMENT DETAILING PETITION**  
[See Rule 35 of the National Company Law Tribunal Rules, 2016]

In the matter of  
Scheme of Arrangement (Demerger) between  
OPG Energy Private Limited ("Demerged Company")

and  
BRICS Power Generation Private Limited ("Resulting Company No.1")  
And  
Dhanvarsha Enterprises & Investments Private Limited  
("Resulting Company No.2")

And their respective Shareholders and Creditors.  
Company Petition No. CO(AA)M&A/68/2021 in CA(CAA)/25/CHE/2021  
OPG ENERGY PRIVATE LIMITED  
(CIN: U40101TN2000PTC045702)

A company incorporated under the Companies Act, 1956,  
Having its Registered Office at No. 8, Komal Road, Maruthur Village,  
Terichandur Post, Mayiladuthurai, Nagapattinam - 609808, Tamil Nadu  
Represented by Mr. Sudhir Singh, Director

... (Petitioner Company No.1) / Demerged Company)  
BRICS POWER GENERATION PRIVATE LIMITED  
(CIN: U40101TN2011PTC031378)

A company incorporated under the Companies Act, 1956,  
Having its Registered Office at No. 8, Komal Road, Maruthur Village,  
Terichandur Post, Mayiladuthurai, Nagapattinam - 609808, Tamil Nadu  
Represented by Mr. Sudhir Singh, Director

... (Petitioner Company No.2 / Resulting Company No.1)  
DHANVARSHA ENTERPRISES & INVESTMENTS PRIVATE LIMITED  
(CIN: U65933TN1995PTC029749)

A company incorporated under the Companies Act, 1956,  
Having its Registered Office at No. 10, North Terminus Road,  
Tolligate, Chennai-600081, Tamil Nadu  
Represented by Mr. Sudhir Singh, Director

... (Petitioner Company No.3 / Resulting Company No.2)  
(Together called as "Petitioner Companies")

A petition under Sections 230 to 232 of the Companies Act, 2013,  
seeking approval of Scheme of Arrangement (Demerger) between  
OPG Energy Private Limited (Demerged Company) and BRICS Power  
Generation Private Limited (Resulting Company No.1) and  
Dhanvarsha Enterprises & Investments Private Limited (Resulting  
Company No.2) was presented jointly by the Petitioner Companies on the  
06<sup>th</sup> day of December, 2021 and the said Petition is fixed for  
hearing before the Hon'ble National Company Law Tribunal, Division  
Bench-I, Chennai on Wednesday, 27<sup>th</sup> March, 2022 (repeated). Any  
person desirous of supporting or opposing the said petition should  
send to the petitioner's office, notice of his intention, signed by him or  
his Advocate/Representative, with his name and address, so as to reach  
the petitioner's office not later than two days before the date fixed  
for the hearing of the petition. Where he seeks to oppose the petition,  
the grounds of opposition or copy of his affidavit shall be furnished  
with such notice. A copy of the petition will be furnished by the  
undersigned to any person requiring the same on payment of the  
prescribed charges for the same.

Authorised Representative  
Sd/-  
R. Inbaraju  
Advocate

Date: January 25, 2022  
Place: Chennai

**KESORAM TEXTILE MILLS LIMITED**  
CIN: LT1711WB1999PLC009148  
Registered Office: 42, Garden Reach Road, Kolkata - 700024  
City Office: 9/1 R.N. Mukherjee Road, Kolkata - 700001  
Phone: 033 2469-7255/6788/2469 3472 Fax: 033 2469 6788  
Email: office@kesoramtextiles.com Website: www.kesoramtextiles.com

Extract of Unaudited Financial Results for the quarter and nine months ended 31<sup>st</sup> December, 2021  
(IN INR in Lakh)

Sl. No.	Particulars	Current three months ended		Preceding three months ended		Corresponding three months ended in the previous year		Current nine months ended		Corresponding nine months ended in the previous year	
		31-12-2021	30-09-2021	30-09-2021	30-06-2021	31-12-2020	31-12-2020	31-12-2021	31-12-2020	31-09-2021	31-09-2020
1	Total Income from Operations	-	-	-	-	-	-	-	-	-	-
2	Net Profit / (Loss) for the period (before Tax and Extraordinary Items)	(13.78)	(7.38)	(8.44)	(27.13)	(19.18)	(45.64)				
3	Net Profit / (Loss) for the period before tax (after Extraordinary Items)	(13.78)	(7.38)	(8.44)	(27.13)	(19.18)	(45.64)				
4	Net Profit / (Loss) for the period after tax (after Extraordinary Items)	(13.78)	(7.38)	(8.44)	(27.13)	(19.18)	(45.64)				
5	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	(6.06)	0.34	(4.97)	(3.97)	(8.78)	(14.75)				
6	Equity Share Capital	1,045.64	1,045.64	1,045.64	1,045.64	1,045.64	1,045.64				
7	Reserves excluding Revaluation Reserve	-	-	-	-	-	(1,675.60)				
8	Earnings Per Share (of INR ₹ 2/- each)										
1. Basic: (₹)		(0.03)	(0.01)	(0.02)	(0.05)	(0.04)	(0.09)				
2. Diluted: (₹)		(0.03)	(0.01)	(0.02)	(0.05)	(0.04)	(0.09)				

Note:  
a) The above is an extract of the detailed format of Financial Results for the quarter and nine months ended 31<sup>st</sup> December, 2021 filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the quarter and nine months ended 31<sup>st</sup> December, 2021 is available on the Calcex Stock Exchange website (www.cse-india.com) and on the Company's website at www.kesoramtextiles.com.  
b) The above results have been reviewed by the Audit Committee and approved by the Board of Directors of the Company at their meetings held on 25<sup>th</sup> January, 2022.

For Kesoram Textile Mills Limited  
Sd/-  
Jayant Sogani  
(Chairman)

Place: Kolkata  
Date: 25.01.2022

**RESONANCE SPECIALTIES LIMITED**  
CIN No. L25209MH1989PLC051993  
REGD. OFFICE : 54-D, Kandivli Industrial Estate, Chantrop, Kandivli (West) MUMBAI 400067  
Website: www.resonancest.com TEL: 022 8557 2827, GST No-27AAACA9590Q1ZW, Email: info@resonancest.com

UNAUDITED FINANCIAL RESULTS FOR THE QUARTER AND NINE MONTHS ENDED 31<sup>ST</sup> DECEMBER 2021

Sl. No.	Particulars	Quarter ended		Nine Months ended		Year Ended
		31-12-2021	30-09-2021	31-12-2020	31-12-2020	
1	Total Income from operations	1,596.44	1,850.23	1,787.18	5,996.09	5,078.03
2	Net Profit / (Loss) for the period (Before Tax, Exceptional and/or Extraordinary Items)	401.45	439.46	435.90	1,307.92	1,065.06
3	Net Profit / (Loss) for the period (before Tax, after Exceptional and/or Extraordinary Items)	401.45	443.15	435.90	1,311.61	1,065.06
4	Net Profit / (Loss) for the period (after Tax, after Exceptional and/or Extraordinary Items)	200.03	335.28	382.99	975.52	823.95
5	Comprehensive Income for the period (Comprising profit & loss) for the period (after tax) and other comprehensive income (after tax)	289.90	345.97	325.55	976.45	783.80
6	Paid up Equity Share Capital (face value Rs. 10/- each)	1,154.00	1,154.00	1,154.00	1,154.00	1,154.00
7	Reserves (Excluding Revaluation reserve as shown in the Audited Balance sheet of the previous year)					2,349.62
8	Earning per Share (of INR ₹ 10/- each) (basic & Diluted)	2.51	2.99	2.82	8.45	6.78

Note:  
1. The financial results of the Company have been prepared in accordance with the Companies (Indian Accounting Standards) Rules, 2015 (IND-AS) prescribed under Section 133 of the Companies Act, 2013 and other recognized accounting practices and policies to the extent applicable.  
2. The above results have been reviewed by the audit committee and thereafter approved by the Board of Directors in their meeting held on 25th January 2022.  
3. The Statutory Auditors of the company have carried out "Limited Review" of the above financial results.  
4. The figures for the previous financial period have been regrouped/rearranged wherever necessary.  
5. During the nine months ended 31<sup>st</sup> December 2021, the Company has changed the method of depreciation prospectively from MDV to SLM and the assets are depreciated on the basis of balances available till as on 1<sup>st</sup> April 2021 as per Companies Act, 2013. In this regard, there is an increase in depreciation by INR 59.27 lakhs for nine months' period ended 31<sup>st</sup> December 2021.  
6. During the quarter ended 31<sup>st</sup> December 2021 an amount of INR 96.48 lakhs which is received as MES Income (export benefit) is accounted in other income as per IND AS 115.  
7. During the quarter ended 31<sup>st</sup> December 2021 an amount of INR 28.96 lakhs related to excess GST credit taken in earlier period is reversed and booked in other expenses.  
8. In accordance with Ind AS-108 "Operating Segments" the company has only one reportable primary business segment i.e. "Chemical Manufacturing". However, the company has secondary geographical segment which is disclosed as below:

Particulars	April to Dec 2021	April to Dec 2020
Segment Revenue		
- India	2,005.47	1,680.72
- Outside India	3,589.62	3,377.31
<b>Total</b>	<b>5,595.09</b>	<b>5,058.03</b>

The segment asset and segment capital expenditure attributable to the segment "Outside India" is less than 10% of the respective total asset and total capital expenditure and therefore not disclosed separately.

By the order of the Board  
For RESONANCE SPECIALTIES LIMITED  
CA Dwarika Agrawal  
Whole Time Director  
DIN: 07184113

Place: Mumbai,  
Date: 25th January 2022

**Indiabulls Infraestate Limited**  
Extract of Unaudited Financial Results  
for the quarter and nine months ended 31 December 2021  
(IN INR in Lakh)

Sl. No.	Particulars	3 months ended		Previous year ended
		31 Dec 2021	31 March 2021	
1	Total Income from Operations	(463.16)	1,32,407.37	
2	Net (Loss) / Profit for the period (before Tax, Exceptional and/or Extraordinary Items)	(3,109.86)	21,214.86	
3	Net (Loss) / Profit for the period before Tax (after Exceptional and/or Extraordinary Items)	(3,109.86)	21,214.86	
4	Net (Loss) / Profit for the period after Tax (after Exceptional and/or Extraordinary Items)	(3,068.01)	15,070.48	
5	Total Comprehensive Income for the period (Comprising (Loss) / Profit for the period (after tax) and Other Comprehensive Income (after tax))	(3,068.01)	15,092.49	
6	Paid up Equity Share Capital	2,274	2,274	
7	Reserves (excluding Revaluation Reserve)	1,53,301.24	1,55,308.43	
8	Securities Premium Account	1,61,239.17	1,61,239.17	
9	Net Worth	1,53,384.08	1,55,331.17	
10	Paid up Debt Capital / Outstanding Debt	19,637.56	19,628.00	
11	Outstanding redemption preference share	-	-	
12	Debt Equity Ratio	0.13	0.13	
13	Earnings per Share (EPS) (Face value Per Share Rs. 10 each)			
- Basic (Amount in ₹)		(1,348.93)	6,628.13	
- Diluted (Amount in ₹)		(1,348.93)	6,628.13	
14	Capital Redemption Reserve	-	-	
15	Debture Redemption Reserve	-	-	
16	Debt Service Coverage Ratio	(0.31)	0.56	
17	Interest Service Coverage Ratio	(3.46)	0.19	

Note:  
1. The above results have been reviewed by the Audit Committee and subsequently approved at the meeting of the Board of Directors held on 25 January 2022.  
2. The above is an extract of the detailed format of Quarterly / Annual Financial Results filed with the Stock Exchanges under Regulation 32(b), read with 52(b) of the SEBI (Listing and Other Disclosure Requirements) Regulations, 2015. The full format of the Quarterly / Annual Financial Results are available on the Company's website (https://indiabullsrealstate.com/nil) and on the website of BSE (https://www.bseindia.com) and NSE (https://www.nseindia.com).

Registered Office: For and on behalf of the Board of Directors  
M-62663, First Floor, Connaught Place, New Delhi- 110 001.  
(CIN: U01020DL2007PLC157384)

Place: Gurugram  
Date: 25 January 2022

Mehul Johnson,  
Whole Time Director

**UNITED SPIRITS LIMITED**

Regd. Office: "UB Tower", # 24, Vittal Mallya Road, Bengaluru - 560 001.

Tel: +91 80 3985 6500, 2221 0705; Fax: +91 80 3985 6862

Email: contactus.India@diageo.com Website: www.diageoindia.com

Corporate Identity Number: L01551KA1999PLC024991

**DIAGEO**

INDIA

**Extract of standalone and consolidated unaudited financial results for the quarter and nine months ended December 31, 2021**

(INR in Millions except for earnings per share data)

Sl. No.	Particulars	Standalone			Consolidated		
		Quarter ended December 31, 2021	Nine months ended December 31, 2021	Quarter ended December 31, 2020	Quarter ended December 31, 2021	Nine months ended December 31, 2021	Quarter ended December 31, 2020
		Unaudited	Unaudited	Unaudited	Unaudited	Unaudited	Unaudited
1.	Total Income from Operations	88,545	230,644	82,260	89,172	232,945	84,103
2.	Net Profit / (Loss) for the period (before Tax, Exceptional and / or Extraordinary Items) [Refer note (b) below]	3,923	8,604	3,041	4,038	8,901	3,541
3.	Net Profit / (Loss) for the period before tax (after Exceptional and / or Extraordinary Items) [Refer note (b) below]	3,923	8,245	3,041	4,038	8,453	3,743
4.	Net Profit / (Loss) for the period after tax (after Exceptional and / or Extraordinary Items) [Refer note (b) below]	2,911	6,336	2,299	2,953	6,320	2,803
5.	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	2,993	6,418	2,299	3,033	6,390	2,812
6.	Equity Share Capital	1,453	1,453	1,453	1,453	1,453	1,453
7.	Reserves (excluding Revaluation Reserve) as shown in Audited Balance Sheet of the Previous year						
8.	Earning/ (loss) Per Share (of INR 2/- each) [Refer note (c) below]						
1. Basic :		4.01	8.72	3.16	4.22	9.12	4.05
2. Diluted :		4.01	8.72	3.16	4.22	9.12	4.05

Note:  
a)

ಕೆ.ಆರ್.ಪುರ ಹೋಬಳಿಯಲ್ಲಿನ ಭೂ ಕಬಳಿಕೆ ಆರೋಪ ಸಚಿವ ಬೈರತಿ ಬಸವರಾಜು ಎರಡನೇ ವಿಚಾರಣೆ ತಡೆ ವಿಸ್ತರಣೆ

ಪ್ರಜಾವಾಣಿ ವಾರ್ತೆ
ಬೆಂಗಳೂರು: ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದ ಸಚಿವ ಬೈರತಿ ಬಸವರಾಜು ಅವರ ವಿಚಾರಣೆ ತಡೆ ವಿಸ್ತರಣೆ ಆಗಿದೆ.

ನಡೆ ಈ ಮೊದಲು ಮಧ್ಯರಾತ್ರಿ ನಡೆಸಿ, ಮೂಲಕವಾಗಿ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದ ಸಚಿವ ಬೈರತಿ ಬಸವರಾಜು ಅವರ ವಿಚಾರಣೆ ತಡೆ ವಿಸ್ತರಣೆ ಆಗಿದೆ.

ವಿವಿಧ ಶ್ರೇಣಿಯವರಲ್ಲದ ಅಧಿಕಾರಿಗಳಿಗೆ ಬಡ್ಡಿಯಲ್ಲಿ ಅನಾಯಿ: ಸರ್ಕಾರಕ್ಕೆ ಪತ್ರ

ಬೆಂಗಳೂರು: 'ಬಡ್ಡಿ ನೀಡುವ ವಿಚಾರದಲ್ಲಿ ವಿಸ್ತೃತ ಶ್ರೇಣಿಯವರ ಅಧಿಕಾರಿಗಳಿಗೆ ಅನಾಯಿ' ಎಂದು ಆರೋಪಿಸಿ ರಾಜ್ಯ ಶ್ರೇಣಿಯ ಸರ್ಕಾರದ ಅಧಿಕಾರಿಗಳಿಗೆ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

109 ಮಿಲಿನ್ ಕೋಟಿಯಲ್ಲಿ ದಾಖಲೆ ವಿವರಗಳನ್ನು ಮೂಲಕವಾಗಿ ಅಧಿಕಾರಿಗಳಿಗೆ ಅನಾಯಿ ಎಂದು ಆರೋಪಿಸಿ ರಾಜ್ಯ ಶ್ರೇಣಿಯ ಸರ್ಕಾರದ ಅಧಿಕಾರಿಗಳಿಗೆ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ವಿವಿಧ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು: ರಾಜ್ಯದ ಮಾರ್ಗದರ್ಶಿ ಅಡಿಯಲ್ಲಿ ಹಾಗೂ ಸಮೀಪದ ಸಂಸ್ಥೆಗಳಿಂದ ಹಾಗೂ ಆರೋಗ್ಯ ಇಲಾಖೆಯ ಸಹಾಯದೊಂದಿಗೆ ವಿವಿಧ ಆರೋಗ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

109 ಮಿಲಿನ್ ಕೋಟಿಯಲ್ಲಿ ದಾಖಲೆ ವಿವರಗಳನ್ನು ಮೂಲಕವಾಗಿ ಅಧಿಕಾರಿಗಳಿಗೆ ಅನಾಯಿ ಎಂದು ಆರೋಪಿಸಿ ರಾಜ್ಯ ಶ್ರೇಣಿಯ ಸರ್ಕಾರದ ಅಧಿಕಾರಿಗಳಿಗೆ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬಲಿಜ ಸಂಘದ ಸದಸ್ಯತ್ವಕ್ಕಾಗಿ ಪ್ರತಿಭಟನೆ

ಬೆಂಗಳೂರು: ಕರ್ನಾಟಕ ರಾಜ್ಯ ಬಲಿಜ ಸಂಘದ ಸದಸ್ಯತ್ವಕ್ಕಾಗಿ ಪ್ರತಿಭಟನೆ ನಡೆಸಲಾಗಿದೆ.



ಬಲಿಜ ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದ ಸಮುದಾಯದ ಮುಖಂಡರು - ಪ್ರಜಾವಾಣಿ

'ಸಿದ್ಧರಾಮಯ್ಯ ಅಗ್ರಾಧಿಕಾರಿ ಕರೆ ಮಾಡುತ್ತಾರೆ'

ಬೆಂಗಳೂರು: 'ಸಿದ್ಧರಾಮಯ್ಯ ಅಗ್ರಾಧಿಕಾರಿ ಕರೆ ಮಾಡುತ್ತಾರೆ' ಎಂದು ಹೇಳಲಾಗಿದೆ.

ಬಿಟ್ಟು ಮನೆಗೆ ಹೋಗುತ್ತೇನೆಂದು ಹೇಳಿದ ಬಲಿಜ ಸಂಘದ ಸದಸ್ಯರು.

TeamLease

Table with 4 columns: ವರ್ಷ, ಕೆಲಸದ ವಿವರ, ಕೆಲಸದ ಮೊತ್ತ, ಕೆಲಸದ ದಿನಗಳು. It lists various services and their costs.

ಅತೀರಣಕರ ಕೋ-ಆಪರೇಟಿವ್ ಬ್ಯಾಂಕ್ ನಿರೀಕ್ಷೆ

ನಿರೀಕ್ಷೆ: ಅತೀರಣಕರ ಕೋ-ಆಪರೇಟಿವ್ ಬ್ಯಾಂಕ್ ನಿರೀಕ್ಷೆ. The text discusses the bank's performance and future plans.

IN THE COURT OF THE CITY CIVIL SESSIONS AND SPECIAL JUDGE AT BANGALURU. MIS C No. 420/20, 421/20, 422/20, 426/20, 429/20 & 431/20. BETWEEN The Competent Authority Assistant Commissioner/ Bengaluru South sub division Bengaluru. ...Petitioner

IN THE COURT OF THE CITY CIVIL SESSIONS AND SPECIAL JUDGE AT BANGALURU. MIS C No. 423/20 and 424/20. BETWEEN The Competent Authority Assistant Commissioner/ Bengaluru South sub division Bengaluru. ...Petitioner

IN THE COURT OF THE CITY CIVIL SESSIONS AND SPECIAL JUDGE AT BANGALURU. MIS C No. 423/20 and 424/20. BETWEEN The Competent Authority Assistant Commissioner/ Bengaluru South sub division Bengaluru. ...Petitioner

ನಿರೀಕ್ಷಿಸಿ ವಾರ್ತೆ

ಸ್ವಾತಂತ್ರ್ಯ ಹೋರಾಟಗಾರ ಎಂ.ಆರ್.ಸಿ.ಎಸ್

ನಿರೀಕ್ಷಿಸಿ ವಾರ್ತೆ: ಸ್ವಾತಂತ್ರ್ಯ ಹೋರಾಟಗಾರ ಎಂ.ಆರ್.ಸಿ.ಎಸ್. The text discusses the activities and achievements of the organization.

ಪ್ರಕಟಣೆ ಡಿ.ಎಂ. ಶಂಭು

ಪ್ರಕಟಣೆ ಡಿ.ಎಂ. ಶಂಭು: ಪ್ರಕಟಣೆ ಡಿ.ಎಂ. ಶಂಭು. The text discusses the publication and its impact.

ಯುನೈಟೆಡ್ ಸ್ಟಾರ್ಟ್ ಅಪ್ ಲಿಮಿಟೆಡ್

ನೋಂದಾಯಿತ ಕಛೇರಿ: 'ಯುನೈಟೆಡ್ ಸ್ಟಾರ್ಟ್ ಅಪ್ ಲಿಮಿಟೆಡ್', # 24, ವಿಕ್ಟೋ ಮಲ್ಟಿ ರಸ್ತೆ, ಬೆಂಗಳೂರು - 560 001. ಫೋನ್: +91 80 3985 6500, 2221 0705; ಫ್ಯಾಕ್ಸ್: +91 80 3985 6882

Table with 6 columns: ಕ್ರ. ಸಂಖ್ಯೆ, ವಿವರಗಳು, ಪ್ರತಿಭಟನೆ, ಪ್ರತಿಭಟನೆ, ಪ್ರತಿಭಟನೆ, ಪ್ರತಿಭಟನೆ. It lists various services and their costs.

ನೋಂದಾಯಿತ ಕಛೇರಿ: 'ಯುನೈಟೆಡ್ ಸ್ಟಾರ್ಟ್ ಅಪ್ ಲಿಮಿಟೆಡ್', # 24, ವಿಕ್ಟೋ ಮಲ್ಟಿ ರಸ್ತೆ, ಬೆಂಗಳೂರು - 560 001. ಫೋನ್: +91 80 3985 6500, 2221 0705; ಫ್ಯಾಕ್ಸ್: +91 80 3985 6882

DIAGEO INDIA. Table with 6 columns: ಕ್ರ. ಸಂಖ್ಯೆ, ವಿವರಗಳು, ಪ್ರತಿಭಟನೆ, ಪ್ರತಿಭಟನೆ, ಪ್ರತಿಭಟನೆ, ಪ್ರತಿಭಟನೆ. It lists various services and their costs.